

# ರಿಮ್ಮೆಂಡ್

ಸಾಮಾಜಿಕ ಆರೋಗ್ಯದ ಕಾಳಜಿಯ ವ್ಯಾಪ್ತಿಯಲ್ಲಿ  
ಸಾಹಿತ್ಯ ಮತ್ತು ಸಂಸ್ಕೃತಿಗೆ ಅವಕಾಶ ಬೇಡವೆ?

ಕಳೆದ ಕೆಲವು ವರ್ಷಗಳಲ್ಲಿನ  
ಬೆಳೆವಣಿಗೆಗಳು  
ಪ್ರಶಸ್ತಿ ಆಯ್ದಿಯನ್ನು  
ರಾಜಕೀಯಕರಣಗೊಳಿಸಿವೆ.  
ಇದರ ಮುಂದುವರಿದ  
ಭಾಗವಾಗಿ, ಸಾಹಿತ್ಯ—  
ಸಾಂಸ್ಕೃತಿಕ ಕ್ಷೇತ್ರಗಳನ್ನು  
ಸರ್ಕಾರಗಳು ಕೊನೆಯ  
ಆಧ್ಯತ್ಮಿಯನ್ನಾಗಿಸಿಕೊಂಡಿವೆ.  
ಇದರ ಪರಿಣಾಮವೇ,  
ಈ ಹೂತಿನ ಸಾಂಸ್ಕೃತಿಕ  
ಸಾಹಿತ್ಯಕ ನಿವಾರತ.



**ಇನ್ನವರ ಸರ್ಕಾರವೊಂದರ ಯಿತಸ್ ಅದರ ಸಾಮಾಜಿಕ ಕಾಳಜಿಯ ಅನುಷ್ಠಾನದಲ್ಲಿರುತ್ತದೆ.** ಆದರೆ, ಸರ್ಕಾರವೊಂದಕ್ಕೆ ಸಾಮಾಜಿಕ ಕಾಳಜಿಯಿರುತ್ತೇ ಸಾಲದು, ಸಾಂಸ್ಕೃತಿಕ ಕಲಾಕಾರಿಯೂ ಅಗ್ತಿ-ಸಾಹಿತ್ಯ—ಸಂಸ್ಕೃತಿಯನ್ನು ಹೊರತುಪಡಿಸಿದ ಕಾಳಜಿ ಅಪ್ರಾಣಿವಾಗಿರುತ್ತದೆ ಹಾಗೂ ಕೆಲವು ಸಂದರ್ಭಗಳಲ್ಲಿ ಅದು ಜಡವಾಗಿಯೂ ಇರುತ್ತದೆ; ಮಾನವೀಯ ಸ್ವಂದನಗಳನ್ನು ಕೆಳೆದುಕೊಂಡಿರುತ್ತದೆ. ಈ ಮಾತಿಗೆ ನಿದರ್ಶನವಾಗಿ, ವ್ಯಕ್ತಿ ರಂಗಭೂಮಿಯ ಹಿರಿಯ ಕಲಾವಿದ, ಕೊಪ್ಪು ಜಿಲ್ಲೆಯ ಕುಕನೂರಿನ ಬಾಬಣ್ಣ ಕಲ್ಲನಿ ಅವರ ನೋವಿನಿಂದ ಕಾಡಿದ್ದ ಜಿವನದ ಕೊನೆಯ ದಿನಗಳನ್ನು ಗಮನಿಸಬಹುದು. ಹಸ್ತರೆಡನೇ ವಯಸ್ಸಿನಲ್ಲಿ ರಂಗಭೂಮಿಯನ್ನು ಪ್ರವೇಶಿಸಿದ್ದ ಬಾಬಣ್ಣನವರು, ತಮ್ಮ ತೊಂಬತ್ತರ ವಯಸ್ಸಿನಲ್ಲೂ ರಂಗಭೂಮಿಯ ನಂಟನ್ನು ಉಳಿಸಿಕೊಂಡಿದ್ದರು. ಸಿನಿಮಾ ಹಾಗೂ ಕುರುತೆ ಧಾರಾವಾಹಿಗಳಲ್ಲಿ ನಟಿಸಿದ್ದ ಅವರ ರಂಗಭೂಮಿಯ ಸಾಧನೆಗೆ 2021–22ನೇ ಸಾಲಿನ ಗುಣಿ ಏರಣ್ಣ ಪ್ರಶಸ್ತಿ ದೊರೆತಿದೆ. ಸಮಾರು ಎಂಟು ದಶಕಾಳ ರಂಗಭೂಮಿ ಸೇವೆಗೆ ದೊರೆತ ಗೌರವ ಬಾಬಣ್ಣನವರಿಗೆ ಸಹಜವಾಗಿಯೇ ಸಂತಸ ತಂಡಿತ್ತು. ಆದರೆ, ಪ್ರಶಸ್ತಿಯ ಸಂತಸ ಪ್ರಕಟಕೆಯು ರೂಪರೆಲ್ಲವೇ ಖಾಳಿದ್ದು. ಪ್ರಶಸ್ತಿ ಪ್ರದಾನ ದಿನದ ನಿರ್ಣಯ ಯೋಜನೆ ದಿನಗಳನ್ನು ಕೊನೆಯುಸಿರೆಳಿದಿದ್ದಾರೆ (ಡಿಸೆಂಬರ್ 10 ರಂದು). ಈ ಮೂಲಕ ಹಿರಿಯ ರಂಗಭೂಮಿಯೊಬ್ಬರ ಕೊನೆಯ ದಿನಗಳನ್ನು ಕೊಂಚವಾದರೂ ನಿರಾಳಗೊಳಿಸಬಹುದಾಗಿದ್ದ ಅವಕಾಶವನ್ನು ಸರ್ಕಾರ ಕೆಳೆದುಕೊಂಡಿದೆ. ಇಂಥ ವರ್ತನೆ ಸಾಂಸ್ಕೃತಿಕ ಕಾಳಜಿಯ ಯಾವುದೇ ಸರ್ಕಾರಕ್ಕೆ ಶೋಷಿ ತರುವತಹದ್ದಿಲ್ಲ.

ಪ್ರಶಸ್ತಿ ಎನ್ನವರು ಕೆಲವರ ಪಾಲಿಗೆ ಅವರ ಕೀರ್ತಿ ಕೀರಿಟವನ್ನು ಅಲಂಕರಿಸುವ ತುರಾಯಿಯಂತೆ ಕಾರ್ಯಸಂಖಯದು. ಆದರೆ, ಕೆಲವು ಕಲಾವಿದರಿಗೆ ಪ್ರಶಸ್ತಿಯ ಜೊತೆಗೆ ದೊರೆಯುವ ಮೊತ್ತ ಕೆಲವು ದಿನಗಳ ಅನ್ನದ ದಾರಿಯೂ ಆಗಿರುತ್ತದೆ. ವ್ಯಕ್ತಿ ರಂಗಭೂಮಿಯ ಹಲವು ಕಲಾವಿದರು ವ್ಯಾಧಾಪ್ತದ ದಿನಗಳಲ್ಲಿ ಅಧಿಕವಾಗಿ ತೊಂದರೆ ಅನುಭವಿಸುವಿರುತ್ತಾರೆ. ಹಣಕಾಸಿನ ತೊಂದರೆಯ ಜೊತೆಗೆ ವಯಸ್ಸಿಸಹಜ ಅದ್ಯಾಗ್ಯದ ಸಮಯ್ಯೆಗಳೂ ಸೇರಿಕೊಂಡು ಹಣ್ಣಾದವರಿದ್ದಾರೆ. ಹಾಗೆ ಹಣ್ಣಾದವಾಗಿಯೇ ನೇಪಡ್ಲುಕ್ಕೆ ಸರಿದ ಕಲಾವಿದರ ಸಾಲಿಗೆ ಬಾಬಣ್ಣ ಸೇರಿದ್ದಾರೆ. ಕೊನೆಗಾಲದಲ್ಲಿ ಅವರು ಅನುಭವಿಸಿದ ಸಂಕಟ ಹಾಗೂ ಹಾತಾಶಿಗೆ ಸರ್ಕಾರ ಪರೋಕ್ಷವಾಯಾದರೂ ಕಾರಣವಾಗಿದೆ. ಗುಣಿ ಏರಣ್ಣ ಪ್ರಶಸ್ತಿಯೊಂದಿಗೆ ಸಳ್ಳುತ್ತಿದ್ದ ಐದು ಲಕ್ಷ ರೂಪಾಯಿಗಳಿಂದ ಅವರ ಕೊನೆಯ ದಿನಗಳು ಸ್ವಲ್ಪ ಮಟ್ಟಿಗೆ ಅವರೂ ಸಹಜವಾಗುವ ಸಾಧ್ಯತೆಯಿತ್ತು. ಆ ಸಾಧ್ಯತೆಯನ್ನು ಸರ್ಕಾರ ಹುಂಡಿಯಾಗಿದೆ. ಸರ್ಕಾರ ಹಾಗೂ ಅಧಿಕಾರಿಗಳ ಜಡತೆಯ ಕಾರಣದಿಂದಾಗಿ ಬಾಬಣ್ಣನವರಿಗೆ ಸಲ್ಲಬೇಕಾದ ಗೌರವ ಹಾಗೂ ನೇಮ್ಮದಿ ಮರಿಜಿಯಾಗಿಯೇ ಖಾಳಿದಿದೆ. ಸರ್ಕಾರವೊಂದು ಸಾಂಸ್ಕೃತಿಕ ಸ್ವಂದನಗಳನ್ನು ಕೆಳೆದುಕೊಂಡಾಗ ಇಂತಹ ಅನಾಮತಗಳು ಘೋಷಿಸುತ್ತವೆ.

ವಿವಿಧ ಗ್ರಾಂಟಿ ಯೋಜನೆಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯವರ ನೇತ್ಯತ್ವದ ಸರ್ಕಾರ ಜಾರಿಗೆ ತಂದಿರುವ ಗ್ರಾಂಟಿ ಯೋಜನೆಗಳು ದೇಶದ ಗಮನಸೆಳಿದಿವೆ. ಈ ಸಾಮಾಜಿಕ ಕಾಳಜಿ ಪ್ರಶಸ್ತಾವಾದ. ಆದರೆ, ಅದೇ ಕಾಲಕ್ಕೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳನ್ನು ಸರ್ಕಾರ ಸಂಪೂರ್ಣವಾಗಿ ನಿಲ್ದಾಸಿಸಿರುವುದು ದುರದ್ದಷ್ಟ. ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಿನ ಕಡಿಮೆ ಸ್ಥಿರತೆಗೊಂಡಿವೆ. ನಾಡು-ನುಡಿಗಾಗಿ ಯೋಜನೆಗಳನ್ನು ರೂಪಿಸಿಕೊಂಡು ಕ್ರಿಯಾರ್ಥಿವಾಗಿರಬೇಕಾಗಿದ್ದ ಅಕಾಡೆಮಿಗಳು ಹಾಗೂ ಪ್ರಾಥಿಕಾರಗಳು ನಿರ್ಮಿಸಿರುವುದೆ. ಚಲನಚಿತ್ರ ರಾಜ್ಯಪ್ರಶಸ್ತಿಗಳು ಬದಾರು ವರ್ಷಗಳಿಂದ ನನೆಗುದಿಗೆ ಬೆಳ್ಳಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಒತ್ತಾಸೆ ದೊರೆಯುತ್ತಿಲ್ಲ. ಇದೇ ಕಾಲಕ್ಕೆ, ಕನ್ನಡ ನಾಡಿಗೆ ಕಾರಣಕ್ಕೆ ನಾಮಕರಣ ಮಾಡಿದ ಘಟನೆಗೆ ಐವತ್ತು ವರ್ಷಗಳು ತುಂಬಿದ ಚಾರ್ಕಿಕ ಸಂದರ್ಭಕ್ಕು ಸಾಕ್ಷಿಯಾಗಿದ್ದಿವೆ. ಆದರೆ, ಈ ಸಂದರ್ಭವನ್ನು ಸೃಜನಾರ್ಥಿಯಾಗಿಸಲಿಕ್ಕೆ ಸರ್ಕಾರದಿಂದ ಯಾವ ಯೋಜನೆಯೂ ರೂಪಗೊಂಡಿಲ್ಲ.

ಸಾಹಿತ್ಯ—ಸಾಂಸ್ಕೃತಿಕ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಕೊಟ್ಟು ಗೌರವಿಸುವುದು ಸರ್ಕಾರ ಅವರಿಗೆ ಮಾಡುವ ಉಪಕಾರವಲ್ಲ. ಆದರೆ, ಕಳೆದ ಕೆಲವು ವರ್ಷಗಳಲ್ಲಿನ ಬೆಳೆವಣಿಗೆಗಳು ಪ್ರಶಸ್ತಿ ಆಯ್ದಿಯನ್ನು ರಾಜಕೀಯಕರಣಗೊಳಿಸಿವೆ. ಹಾಗೂ ಪ್ರಶಸ್ತಿ ಪ್ರಾಣಿಗಳನ್ನು ಪಡೆಯುವರಿಗೂ ಅಧಿಕಾರ ಕೇಂದ್ರಗಳಿಗೂ ಸಂಬಂಧ ಕಲ್ಲಿಸಲಾಗುತ್ತಿದೆ ಇದರ ಮುಂದುವರಿದ ಭಾಗವಾಗಿ, ಸಾಹಿತ್ಯ—ಸಾಂಸ್ಕೃತಿಕ ಕ್ಷೇತ್ರಗಳನ್ನು ಕೊನೆಯ ಅಧ್ಯತ್ಮಿಯನ್ನಾಗಿಸಿಕೊಂಡಿವೆ. ಇದರ ಪರಿಣಾಮವೇ, ಈ ಹೂತಿನ ಸಾಂಸ್ಕೃತಿಕ—ಸಾಹಿತ್ಯಕ ನಿವಾರತ.

ಕಲಾವಿದ ಬಾಬಣ್ಣನವರ ಸಾಧ್ಯ ಸರ್ಕಾರದ ಸಾಂಸ್ಕೃತಿಕ ಜಡತೆಗೆ ಡೈವಿಧಿಯಾಗಿ ಪರಿಣಮಿಸಬೇಕು ಹಾಗೂ ವ್ಯಾಪಕ ಸಾಂಸ್ಕೃತಿಕ ಬಂಧತೆಯ ಪರಾಮರ್ಶದಿಗೆ ಕಾರಣವಾಗಿರೇತ್ತು. ಸಾಮಾಜಿಕ ಕಾಳಜಿಯ ವ್ಯಾಪ್ತಿಯಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಆರೋಗ್ಯವೂ ಸೇರಿದ ಎನ್ನವುದನ್ನು ಸರ್ಕಾರ ಮರೆಯಬಾದುದು.

■ ರಘುನಾಥ ಚ.ಹ.